



ಮೆದುಳಿನ ಕ್ಯಾನ್ಸರ್, ಮೆದುಳಿನಲ್ಲಿ ರಕ್ತಸ್ತಾವ, ಮೆದುಳಿನ ಸರಕಳಿಯ ಕಾಯಿಲೀಗಳು. ಅಪಸ್ತಾರ, ಚೊಜ್ಜು, ಮದ್ದಪಾನಿ ಮತ್ತು ಧಾಮಪಾನಿಗಳಲ್ಲಿಯೂ ಇದು ಹೆಚ್ಚು.

### ಅಪಾಯಗಳು

ಅತಿ ನಿದ್ರೆ, ಕುಳಿತಲ್ಲೇ ಕುಳಿತುಕೊಳ್ಳುವುದು ಹಾಗೂ ವ್ಯಾಯಾಮ ಇಲ್ಲದಿರುವುದು— ಈ ತ್ರಿವಳಿ ಅಥವಾ 'ಟ್ರಿಪಲ್' ಮಾವಿ' ಪ್ರಭಾವದಿಂದಾಗಿ ಹಲವಾರು ದುಷ್ಪರಿಣಾಮಗಳು ಉಂಟಾಗುತ್ತವೆ.

**ಅಕಾಲಿಕ ಶಾವ:** ದಿನಕ್ಕೆ ಎಂಟೊವರೆ ಗಂಟೆಗಿಂತ ಹೆಚ್ಚು ನಿದ್ರೆ ಮಾಡುವವರು ತಾರುಣ್ಯದಲ್ಲೇ ಸಾವಸ್ಯಪೂರ್ವ ಸಂಭವ ಇರುತ್ತದೆ. ಇವರಲ್ಲಿ ಅವಧಿಪೂರ್ವ ಸಾಮಿನ ಪ್ರಮಾಣ ಶೇ. 15 ರಷ್ಟು ಅಧಿಕ ಎನ್ನುತ್ತದೆ— ಆಸ್ಟ್ರೇಲಿಯಾದ ಸಿಡ್ನಿ ವಿಶ್ವವಿದ್ಯಾಲಯದುಂದು ಒಂದು ಸಂಶೋಧನೆ. ಪ್ರತಿ ರಾತ್ರಿ ಆರುವರೆಯಿಂದ ಏಳು ಗಂಟೆವರೆಗೆ ನಿರ್ದಿಷ್ಟವರಿಗೆ ಈ ಅಪಾಯವಿಲ್ಲ. ನೆನ್ನಿಂದಿ— ಅತಿ ನಿದ್ರೆ ಧಾಮಪಾನಿ ಮದ್ದಪಾನದಷ್ಟೇ ಅಪಾಯ.

**ಮಧುಮೇಹ:** ನಿತ್ಯ 9 ಗಂಟೆಗಿಂತ ಹೆಚ್ಚಿಗೆ ನಿದ್ರೆ ಮಾಡುವವರಿಗೆ ಮಧುಮೇಹ ಬರುವ ಸಂಭವ ಇತರರಿಗಿಂತ ಶೇ. 50 ರಷ್ಟು ಹೆಚ್ಚು.

**ಚೊಜ್ಜು:** ನಿತ್ಯ 9 ರಿಂದ 10 ಗಂಟೆಗಿಂತ ನಿರ್ದಿಷ್ಟವರಿಗೆ ಚೊಜ್ಜು ಬರುವ ಅಪಾಯ ಇತರರಿಗಿಂತ ಶೇಕಡಾ 21 ರಷ್ಟು ಹೆಚ್ಚು. ದೇಹಕ್ಕೆ ಸೂಕ್ತ ವ್ಯಾಯಾಮವಿಲ್ಲದೆ ಹೆಚ್ಚು ಆಹಾರ ಸೇವನೆಯೇ ಈ ತೊಂದರೆಗೆ ಮೂಲ ಕಾರಣ.

**ತಲ ಸೋವ:** ರಾತ್ರಿಯಲ್ಲದೆ ಹಗಲಲ್ಲೂ ನಿರ್ದಿಷ್ಟವರಿಂದ ಮೆದುಳಿನಲ್ಲಿ ಸರೆಟೊನಿನ್ ಎಂಬ ರಸದೂತ ಹೆಚ್ಚಿನ ಪ್ರಮಾಣದಲ್ಲಿ ಸ್ವರ್ವಿ ತಲೆನೊವಿಗೆ ಕಾರಣವಾಗುತ್ತದೆ.

**ಹೃದಯಾಫಾತ:** ಪ್ರತಿದಿನ 9 ರಿಂದ 11 ಗಂಟೆ ನಿದ್ರೆ ಮಾಡುವವರಿಗೆ ಹೃದಯಾಫಾತದ ಅಪಾಯ ಇತರರಿಗಿಂತ ಶೇ.38 ರಷ್ಟು ಅಧಿಕ. ಸಾಮಾನ್ಯವಾಗಿ ಪ್ರಯೋಗಿಂತ ಮಹಿಳೆಯರು ಹೆಚ್ಚು ನಿದ್ರೆ ಮಾಡುತ್ತಾರೆ, ಹೀಗಾಗೆ ಅವರಲ್ಲೇ ಹೃದಯಾಫಾತದ ಸಂಭವ ಹೆಚ್ಚು.

**ಬಂಜಿತನ:** ಹೆಚ್ಚು ನಿದ್ರೆ ಮಾಡುವ (ಸುಮಾರು 9 ರಿಂದ 10 ಗಂಟೆ) ಮಹಿಳೆಯರಲ್ಲಿ ಖುತ್ತಁಕ್ಕೆ ಮತ್ತು



## ಆಷ್ಟಿಕನ್ ನಿದ್ರಾ ಕಾಯಿಲೀ!

ಟ್ರಿ ಪೆ ನೊ ಸೊ ಮಿ ಯಾ ಸಿ ನ್ ಎನ್ನುವುದು ಆಷ್ಟಿಕನ್ ನಿದ್ರಾ ಕಾಯಿಲೀ. ಸೆಟೆಸೆ ಎಂಬ ನೋಣದ ಕಡಿತದಿಂದ ಬರುವ ಅತಿ ನಿದ್ರೆಯು ಕಾಯಿಲೀಯಿದು. ಇದಕ್ಕೆ ವ್ಯಾಪ್ತಿಕೀಯ ಚಿಕಿತ್ಸೆ ಅತ್ಯಗತ್ಯ. ಆಷ್ಟಿಕಾದಲ್ಲಿ ಸಾಮಾನ್ಯವಾದ, ಈ ನಿದ್ರಾ ಕಾಯಿಲೀಗೆ ಕಾರಣ ಟಿ.ಬ್ಲೂಸನೆ ಎಂಬ ರಕ್ತದಲ್ಲಿ ಬೆಳೆಯುವ ಪರೋಪಜೆವಿ. ಗೆಂಡಿಜೆಯಿಂದ ಗಂಭ್ರೆಸ್ಟ್ ಶಿಕ್ಕಿವಿಗೂ, ರಕ್ತದಾನ ಮಾಡುವವರಿಂದ ಇತರರಿಗೂ ಈ ಸೋಂಪು ಹರಡುವ ಸಾಧ್ಯತೆ ಇದೆ. ಸೊಣ ಕಡಿದ ಭಾಗದಲ್ಲಿ ನೋವ್, ಬಾಪು, ಜ್ಞರ್, ತೆಲ್ನೋವ್, ಅಪಸ್ತಾರ, ನಿಂತೆ ಸಾಮಾನ್ಯ, ಈ ಕಾಯಿಲೀಗೆ ಒಳಗಾದವರು ಹಗಲು ಹೊತ್ತು ಅತ್ಯ ನಿದ್ರೆ ಮಾಡಿದರೆ, ರಾತ್ರಿ ಹೊತ್ತಿ ನಿರ್ದಾಹಿನತೆಯಿಂದ ಬಳಲುತ್ತಾರೆ. ರಕ್ತ ಪರೋಕ್ಷ ಯಿಂದ ಈ ರೋಗನನ್ನು ಕಂಡುಹಿಡಿಯಬಹುದು. ಆಷ್ಟಿಕನ್ ನಿದ್ರಾ ಕಾಯಿಲೀಗೂ ಈಗ ಚಿಕಿತ್ಸೆ ಲಭ್ಯವಿದೆ. ಆದರೆ ಈ ಕಾಯಿಲೀಗೆ ಸಕಳದಲ್ಲಿ ಚಿಕಿತ್ಸೆ ಮಾಡುವೆ ಇದ್ದರೆ ಅದು ಮಾರಣಾಂಕಿಕವೂ ಆಗಬಹುದು.